

## ಹಂಚಿಕೊಂಡಂತಹ ಮನುಷ್ಯನು

**(2 ಅರಸು 4:38-44)**

ಎಲ್ಲಾಯನು ಹರಲೇಕೆಕ್ಕೆ ತೆಗೆದುಹೊಂಡು ಹೋಗಲ್ಪಟ್ಟ ಮೇಲೆ, ಎಲ್ಲಾಙನು “ಸಹಾಯ ಮಾಡುವಂತಹ” ಅಧ್ಯಾತ್ಮರಾದ ಯೀಲಕೊಳಬಿನ ಸೀರಣ್ಯ ಶುದ್ಧ ಮಾಡುವಂತಹ ನೇವೆಯಂದ ತನ್ನ ಕಾರ್ಯವನ್ನು ಆರಂಭಿಸಿದನು. ಅದರೊಂದಿಗೆ ಮಾರು ಸ್ವೇಷ್ಯರ್ಥನ್ನು ರಚಿಸಿದ್ದು, ಹುಡುಗನನ್ನು ಮರಣದಿಂದ ಎಜ್ಜಿಸಿದ್ದು ಇಪುಗಳು ಅತ್ಯಾರ್ಥಕಣಣಿಯವಾದ ಘಟನೆಗಳಾಗಿವೆ. ಈ ಹಾರದಲ್ಲಿ ನಾವು ಎಲ್ಲಾಂ ನೇವೆಯಲ್ಲಿನ ನರಾರ್ಥವಾದ ಸಹಾಯಮಾಡುವಂತಹ ಅಧ್ಯಾತ್ಮರಾದ ಮಾರುಗಳನ್ನು ಮರಣದಿಂದ ಎಜ್ಜಿಸಿದ್ದು ಇಪುಗಳು ಅತ್ಯಾರ್ಥಕಣಣಿಯವಾದ ಘಟನೆಗಳಾಗಿವೆ. ಈ ಹಾರದಲ್ಲಿ ನಾವು ಎಲ್ಲಾಂ ನೇವೆಯಲ್ಲಿನ ನರಾರ್ಥವಾದ ಸಹಾಯಮಾಡುವಂತಹ ಅಧ್ಯಾತ್ಮರಾದ ಮಾರುಗಳನ್ನು ಮರಣವಾ. ನಾವು ಸಂಕ್ಷಿಪ್ತವಾಗಿ ಆಹಾರದ ಬಾಗೆಗೆ ಇರುವಂತಹ ಎರಡು ಅಧ್ಯಾತ್ಮರಾದ ಕಾರ್ಯಗಳ ಬಾಗೆಗೆ ಅಧ್ಯಾತ್ಮನುವಾ. ಅವುಗಳನ್ನು ನಾನು ಹಂಚಿಕೊಳ್ಳವ ಅಧ್ಯಾತ್ಮರಾದ ಎಂದು ಯೋಜಿಸುವವನಾಗಿದ್ದೇವೆ.

### ಎಲ್ಲಾಙನು ಹಂಚಿಕೊಂಡನು

**ಎಲ್ಲಾಙನು ತನ್ನ ಆಹಾರವನ್ನು ಹಂಚಿಕೊಂಡನು (4:38-41)**

ಈ ಕಥೆಯು “ಎಲ್ಲಾಙನು ತುರಿಗಿ ಗಿಲ್ಲಾಲಗೆ ಹೋದನು” (ಪಜನ 38:೧) ಎಂದು ಪ್ರಾರಂಭವಾಗುತ್ತದೆ. ಗಿಲ್ಲಾಲು ಯೋದುವಿನ ಕೊಳ್ಳುದಲ್ಲಿ ಸ್ಥಿತವಾಗಿದ್ದು, ಯೀಲಕೊಳಬಿಸಿದು ಬಹುದೂರಿರಲ್ಲ (“ಎಲ್ಲಾಙನು ದಿನಗಳಲ್ಲ ಇಂತ್ರಾಯೆಲು ಮತ್ತು ನುತ್ತಾನ ರಾಜ್ಯಗಳನ್ನು” ತೋಲನುವ ನಕಾಶೆಯನ್ನು ಈ ಹಾರದಲ್ಲಿ ಮತ್ತೊಂದು ಕಡೆ ನೋಡಿಲಿ). ಗಿಲ್ಲಾಲನಲ್ಲ ಒಂದು ತ್ವಾದಿ ಮಂಡಳಾಯ ಇತ್ತು, ಇದು ತ್ವಾದಿಯಿಂದ ನಿಯಬಿತವಾಗಿ ಭೇಣ ಕೊಡಲ್ಪಡುತ್ತಾ ಇತ್ತು, ನಮ್ಮ ಕಥೆಯ ನಮಯದಲ್ಲ, “ಆಗ ಆ ದೇಶದಲ್ಲಿ ಬರಬಿತ್ತು” (ಪಜನ 38:೩). ಇದು ಪ್ರಾಯಃ 8:1ರಲ್ಲ ನೂಜಿತವಾದಂತಹ ವಿಗ್ರಹಾರಾಥನೀಗಾಗಿ ದೇವರು ಆ ಜನರನ್ನು ಶಿಕ್ಷಿಸುವುದಕ್ಕಾಗಿ ಮತ್ತು ಅವರು ತಮ್ಮ ಮೊಳಕಾಲುಗಳ ಮೇಲೆ ಜಡ್ಡ ಪಶ್ಚಾತ್ರಾಹ ಹಡಬೇಕು. ಕೆಂದು ದೇವರು ಏಷ ಪರುಷಗಳ ವರೆಗೆ ಬರಮಾಡಿದಂತಹ ಬರವಾಗಿರಬೇಕು.

ಎಲ್ಲಾಙನು ಶೂನ್ಯಮಯನ್ನು ಬರದ ನಮಯದಲ್ಲಿ ಬೇರೆಯಾಗಿಲಿಸಿದ್ದನು (8:1, 2), ಅದರೆ ಅತನಾ ದುತ್ತು ತ್ವಾದಿ ಮಂಡಳಾಯವರೂ ಉರಿಲ್ಲಯಿ ಉಳಿದರು. ಅಹಾಯದ ನಮಯದಲ್ಲಿ ಒಬ್ಬ ತಂದೆಯು ತಾನು ಸ್ವಾತಃ ಗಂಡಾಂತರವನ್ನು ಎದುರಿಸುತ್ತಿರ್ದಾಗಲೇ ತನ್ನ ಕುಟುಂಬವನ್ನು ತೋಂಡರೆಯಿಂದ ದೂರವಿಡಲು ಕೆಳಹಿಸಿದ್ದು ನನ್ನ ನೆನಹಿಗೆ ಬರುತ್ತದೆ. ತ್ವಾದಿಯ ಜೀವನ ಶೈಲಿಯನ್ನು ಹಾಲುತ್ತಿರುವವರೆ ಜೀವಿತವು ನರಾರ್ಥವಾಗಿರುವುದಿಲ್ಲ (ನೋಡಿಲ 4:1); ಬರದ ಆರಂಭ ನಮಯದಲ್ಲಿಂತೂ ಅವರ ಕಷ್ಟದ ಜೀವಿತವು ದ್ವಿಗುಣವಾಗಿ ರುತ್ತದೆ. ಗಿಲ್ಲಾಲನ ನೇರೆಹೊರೆಯವರು ಬಹುಶಃ ಇದಲಿಂದ ಹೇಗೆ ತ್ವಾಬಿತವಾಗಿದ್ದವು ಮತ್ತು ತ್ವಾದಿ ಮಂಡಳಾಯ ತರಬೇತಿಯವರು ಎಷ್ಟು ಭಯಗೊಂಡಿದ್ದರು ಎಂಬುದನ್ನು F. W. Krummacher ರವರು ತಮ್ಮ ಹಡಗಳಲ್ಲಿ ಇತ್ತುವರು ಜಿತ್ತಿಸಿದ್ದಾರೆ:

ಈಗ ನಾವು ನೋಡುವಂತಹ ನುಂದರವಾದ ಹಣ್ಣಾವು ಗುರುತಿಸಲಾಗಿದೆ ಈಗ ಕಾಳಾದ ಸ್ಥಿತಿಗೆತ್ತಿರುಗಿದೆ. ಒಂದು ನಾಲ್ಕು ಹಾಸಿದಡೆಯಲ್ಲ, ಬಂಗಾರ ಪಣದ

ಹೊಲಗಳ ನಮ್ಮೆ ಸುತ್ತುಲೂ ತನಿಂತುತ್ತಿದ್ದವು; ನಾವು ನೋಡಿದ ಎಲ್ಲಾ ದಿಶೆಗಳಲ್ಲಿ ಸಮುದ್ರಿ ಕಂಡದಲ್ಲಿ ಶ್ರಯಾಸದ ಬಂಡಿಗಳ ನರಾಳಾಟವನ್ನು ಸುಗ್ರಿಯನ್ನು ನಾವು ಕಾಬಿತ್ತಿದ್ದೇವು. ದೂಕ್ಕಿ ದಾಖಳಿಗಳ ತೂರಿ ತಮ್ಮ ಸಮೃದ್ಧವಾದ ಭಾರದಿಂದ ತಳದಲ್ಲಿ ಭಾಗಿದ್ದವು.

ಆದರೆ ಈಗ, ಎಂಥ ದೊಡ್ಡ ಬದಲಾವಣೆ! ಮಬ್ಬೆ ಹೊಲಗರೆಲ್ಲಡೆಯಲ್ಲಿಯೂ ಕಟವಿದೆ: ಹುಲ್ಲುಗಾವಲು ಕರಕಲಾರಿದೆ; ಸುಡುಗೆಲ್ಲಾಗಳು ಗೂಡಿನ ಗೊಳಿಗೆಗಳ ಮಧ್ಯ ತುಕ್ಕಾಗಿದ್ದು ನೇತಾಡುತ್ತಿರೆ ಮತ್ತು ಜನಸಂಖ್ಯೆಯ ಬಹುಭಾಗವು ಬರದ ಬದಲಾವಣೆಯನ್ನು ತಾಜಕೊಳ್ಳುತ್ತಾ ಇದೆ. ಏಂಂತನು ಭೇಣಕೊಡುತ್ತಿದ್ದ ಪ್ರವಾದಿ ಮಂಡಳಿಯವರೂ ಕೂಡಾ ಈ ದೂರ್ತಿಯನ್ನು ಹಂಚಿಕೊಂಡರು.

ಎಂಂತನು ಗಿಲ್ಲಾಗೆ ಬಂದಾಗ ಆ ಜಿಕ್ಕೆ ಸಮುದ್ರಾರ್ಥಿಯ ಮೇಲೆ ತಾಮುನವು ಇದಿತ್ತು, ಕ್ಯಾಪ್ಟಿವಾದ ಉಳಿಕೆಗಳ ಶ್ರಯಿಳಿಂಬಿತ್ತು ಇಗಿಯಿತ್ತಾ ಬಂದಿರಬೇಕು, ತೋಟ ಗಳ ಕೀಳಜಣಿದ್ದವು, ಅವರ ಜೀವು ಬಾಲಯಾಗಿತ್ತು.¹

ಗಿಲ್ಲಾಲನ ವಿಧ್ಯಾರ್ಥಿಗಳ ಎಂಂತನ ಭೇಣಯನ್ನು ಎದುರುನೇರಿಂಡುತ್ತಿದ್ದರು ಎಂಬುದರಲ್ಲಿ ಸಂಶಯವೇ ಇಲ್ಲ. ಈ ನಾಲಿ ಆತನು ಬಂದ ತಕ್ಷಣವೇ ಆತನ ಮುಂದೆ ಕುಳಿತುಕೊಂಡರು ಮತ್ತು ಆತನ ಜ್ಞಾನದ ಮಾತುಗಳನ್ನು ಕೇಳಿತ್ತಾ ಇದ್ದರು (ಪಜನ 34ಸಿ). ಅವರ ಹೊಟ್ಟೆಯಲ್ಲಿ ಕಡಿಮೆ ಆಹಾರವಿರಬಹುದು, ಆದರೆ ಎಂಂತನು ಅವರ ಆತ್ಮಕ್ಕೆ ಆಹಾರವನ್ನು ಕೊಟ್ಟಿನು. ದೇವರ ವಾಕ್ಯದ ನಾಮಾನ್ಯ ಬೋಧನೆಯನ್ನು ನೇರಿಸುವುದರಲ್ಲಿ, ಎಂಂತನು ಶ್ರಯಿಳಿಂಬಿತ್ತು ರನ್ನಾಗಿ ಉಳಿಲು ಹೈಲೆಪ್ಪಾಹಿನುತ್ತಿದ್ದನು. ಶ್ರಯಿಳಿಂಬಿತ್ತು ತಮ್ಮ ಜೀವಿತವನ್ನು ಯೆಹೋವಿನಿಗೆ ಸಮರ್ಪಿಸಿದ್ದರೂ ಕೂಡಾ ಯಾಕೆ ಅವರು ತೋಟಗೆ ಈಡಾಗುತ್ತಿರುವುದು ಯಾಕೆ ಎಂಬ ಪತ್ತೆಯನ್ನು ಉದ್ದೇಶಿಸಿ ಆತನು ಮಾತನಾಡುತ್ತಿರುವುದು.

ತೆಲ ಸಮಯಗಳಲ್ಲಿ ಎಂಂತನು ಇದು ಉಂಟದ ಸಮಯ ಎಂದು ನಿರ್ಧರಿಸುತ್ತಿದ್ದನು. ಆತನು ನೂರಾರು ಹೊಟ್ಟೆಗಳ ಗುರುಗುಷ್ಟಿಕೆಯನ್ನು ಆತನು ತೋಟರಬಹುದು (ನೋಡಿಲ ಪಜನ 43). (ಹಸಿಹೆಯಿಂದಿರುವವರಿಗೆ ಬೋಧಿಸಿದು ತಂಡವಾದದ್ದು ಆಗಿರುತ್ತದೆ.) ಬಹುಶಿಂದಿನದ ಉಂಟದ ಸಮಯವಾಗಿರಬಹುದು ಎಂಂತನು, “ತನ್ನ ನೇರವರ್ತನೆಗೆ ದೊಡ್ಡ ಹಂಡೆಯನ್ನು ತೆಗೆದುಕೊಂಡು ಇವರಿಗೊಳ್ಳುತ್ತ ಅಡಿಗೆ ಮಾಡು” ಎಂದು ಅಜ್ಞಾಹಿಸಿದನು (ಪಜನ 34ಡಿ). “ಆತನ ನೇರವರ್ತನು” ಪ್ರವಾದಿಯ ಗಿಲ್ಲಾಗೆ ಭೇಣ ಇತ್ತಾಗ ಆತನ ಅವಶ್ಯಕತೆಗಳನ್ನು ಪೂರ್ವೀನುವುದಕ್ಕೆ ನೇರುತ್ತಿರುವುದಾಗಿದೆ (ಪಜನ 12). “ದೊಡ್ಡ ಹಂಡೆ” ದೊಡ್ಡ ಸಮುದ್ರಾರ್ಥಿಯನ್ನು ಎಲ್ಲಾ ಸಂಗತಿಗಳೂ ಬಳಸುವ ಹಾತೆ ಇದಾಗಿತ್ತು. ನಾನು ಜಿಕ್ಕಪಸಿರುವಾಗ, ನನ್ನ ನೇರಹೊರೆಯ ಮನೆಯವರು ದೊಡ್ಡದಾದ ಕಜ್ಞಣದ ಜಾತಿಗೆ ನೇರಿದ ಹಾತ್ಯೆಯನ್ನು ಹೊಂದಿದ್ದರು. ಈ ಹಾತ್ಯೆಯ ಅಡಿಗೆಗಾಗಿ: ಹಾತೆಗಳನ್ನು ತೇಳಿಯಿವುದಕ್ಕಾಗಿ, ಬಟ್ಟೆಗಳನ್ನು ಬಗೆಯಲು, ದೇಹವನ್ನು ಶುಚಿಪೂರ್ವದಲ್ಲಿ, ಮತ್ತು ಸೋಂಪುಗಳನ್ನು ಮಾಡಲು ನಿರ್ಣಯಿಸಿ ಮಾಡಲು ಬಜಕೆಯಾಗುತ್ತಿತ್ತು. ಶಾಲೆಯ “ದೊಡ್ಡ ಹಂಡೆಯು” ಆದಕ್ಕೆ ಹೊಂಬಿಕೆಯಾದ ಹಾತೆಯಾಗಿತ್ತು.

ಎಂಂತನು ಆ ಶಾಲೆಯಲ್ಲ ಅರ್ಥಿಯಾಗಿರುವ ತನಕ, ನಾಮಾನ್ಯವಾಗಿ ಆ ವಿಧ್ಯಾರ್ಥಿಗಳ ಆತನಿಗಾಗಿ ಆಹಾರವನ್ನು ಒದಗಿಸುತ್ತಿದ್ದರು. ಆಹಾರವನ್ನು ತಯಾರಿಸುವುದಕ್ಕೆ ಎಂಂತನು ಮಧ್ಯವಹಿಸಿದೆಯ ನಿಜಾಗಳವನ್ನು ಆತನು ಮುಖ್ಯವಾದ ಆಹಾರ ಅಂಶಗಳನ್ನು ಒದಗಿಸುವನು ಎಂಬುದನ್ನು ಅದು ನೂಡಿಸುವುದಾಗಿದೆ. ಆತನು ನಾವರಜನಿಕ ವ್ಯಕ್ತಿಯಾದಾಗಿಸಿದ, ಜನರು ಸಮಯದಿಂದ ಸಮಯಕ್ಕೆ ಸಮನ್ಯಗಳನ್ನು ಆತನೆಡಿಗೆ ತರುತ್ತಿದ್ದರು (ನೋಡಿಲ ಪಜನ 42). ಆತನು ಹೆಚ್ಚಿನದ್ದನ್ನೇನೂ ಹೊಂದಿರಿಲ್ಲ; ಆದರೆ ತಾನು

ಹೊಂದಿದ್ದನ್ನೇ, ಅದನ್ನು ಹಂಚಿಕೊಳ್ಳಲು ಅತನು ಸಿದ್ಧಿಸಿದ್ದನು.

ಪಲ್ಯಮಾಡುವವರು ಯಾವಾಗಲೂ ರುಚಿಯನ್ನು ಹೆಚ್ಚಿಸಲು ಮಾಂಸದ ತುಂಡನ್ನು ಕಂಡುಬಣಿಕ್ಕೆ ತರಲು ಅರಂಭಿಸಿ ಅದರ ತಿರುಳನ್ನು ಹೆಚ್ಚಿಸಲು ತರಕಾಲಿಗಳನ್ನೂ ನೇರಿಸಲು ಖೂರಂಭನುತ್ತಾರೆ. ಹೀಗೋಂದು ಹೆಚ್ಚಿಸಲು ಮತ್ತು ಸತ್ಯಯುತವೂ ಅಗಿರುತ್ತದೆ. ಎಲಂತನ ನೇರವಕ್ಕು ಪಲ್ಯವನ್ನು ಮಾಡಲು ಅರಂಭಿಸಿದಂತೆಯೇ ಶ್ರುತಿಯೊಬ್ಬನೂ ತಾನು ತಂದಂತಹ ಅಹಾರ ಹದಾರ್ಥವನ್ನು ಅದರಿಂದ ಹಾಕತೊಡಗಿದ್ದರು (ನೋಡಿಲ ಪಜನ 39). “Hobstew” ಎಂದು ತರೆಯಲ್ಪಡುವ ಅಹಾರ ಹದಾರ್ಥವು ನಾಯಿಂಕಾಲದ ಉಂಟಾಗಿರುತ್ತದೆ ರಾತ್ರಿ ಶಿಜರದಲ್ಲಿ ನಾನು ಇದ್ದೇನು. ಅಲ್ಲ ಶ್ರುತಿಯೊಬ್ಬ ವೃತ್ತಿಯು ತಂದಿದ್ದ ಅಹಾರವಿರುವ ಎಲ್ಲಾ ಕಾರ್ಯನುಗಳಲ್ಲಿನ ಅಹಾರಂಗಳನ್ನು ಒಂದು ಹೊಡ್ಡಿ ಹಾತೆಯಲ್ಲ ಹಾತುತ್ತಿದ್ದರು ಮತ್ತು ತೆರೆದ ಬಲೆಯಲ್ಲ ಅದನ್ನು ಜಿಸಿಮಾಡುತ್ತಿದ್ದರು. ಒಂದು ಹೇಳಿ ಬಹುವಾಗಿ ಹಸಿವಾಗಿದ್ದಾದರೆ ಅಂಥ ಅಹಾರ ಹದಾರ್ಥವು ರುಚಿಕಣ್ಣಿ ಎಸ್ತಿಸುತ್ತಿತ್ತು.

ಹೀಗಿದ್ದಾಗ ನಮ್ಮ ಗಿಲ್ಲಾಂನ ಒಬ್ಬ ಬಿದ್ಯಾರ್ಥಿಗೆ ಸ್ವೀಚಣಲ್ಲ ಹಾಕಲು ವಿನ್ಯಾ ಇರಿಲ್ಲ, ಕಾಗಾಗಿ ಅತನು “ಯಾವುದಾರು ಒಂದು ಪಲ್ಯವು ಸಿಕ್ಕಿಲೆಂದು ಕಾಡಿಗೆ ಹೋದನು” (ಪಜನ 39ಎ). ಅನೇಕ ಕಾಡು ನಸ್ಯಗಳು ತಿನ್ನಲು ಯೋಗ್ಯವಾಗಿರುತ್ತವೆ. ನನ್ನ ತಂದೆಯು ಯಾವಾಗಲೂ ನಮ್ಮ ರಾತ್ರಿಯ ಉಂಟಕ್ಕಾಗಿ ಹತ್ತಿರಿಬಿರುವ ಹೊಲದಳ್ಳನ್ನ “ನೋಪ್ಪಗಳನ್ನು” ನನ್ನನ್ನ ತರಲು ಕಳುಹಿಸುತ್ತಿದ್ದರು. ಇನ್ನಾಯೀಲು ಬರದ ಹಿಡಿತದಲ್ಲಿರುವುದಲಿಂದ (ಪಜನ 34), ಹಸಿರು ನಸ್ಯಗಳ ವಿರಳವಾಗಿದ್ದವು. ಆ ಮನುಷ್ಯನು ತಾನು ಆ ಪಲ್ಯಕ್ಕೆ “ಕಾಡು ಬಳ್ಳಿಯನ್ನು” “ಕಾಯಿಗಳನ್ನು” ಹಾಕಬಹುದೆಂಬ ಯೋಜನೆಯು ಅತನಿಗೆ ಬಂದಾಗ ಅತನು ಹಣಿಕರಿಬಹುದು ಎಂದು ನಾನು ನೆನಿಸುತ್ತೇನೆ (ಪಜನ 39ಇ, ಸಿ). ಹೇಳಿ ಭಾಗವು “ಕಾಡುಬಳ್ಳಿಯನ್ನು ಕಂಡು ಉಡಿತುಂಬಾ ಅದರ ಕಾಯಿಗಳನ್ನು ಕಿತ್ತುಹೊಂಡನು” ಎಂದು ಹೇಳುತ್ತದೆ (ಪಜನ 39ಸಿ). ಅಜ್ಞಿಯ ಕೋಳಿಯ ಗೂಡಿನಿಂದ ಕೂಡಿಸಿಕೊಂಡು ಬಂದ ಹೊಟ್ಟಿಗಳನ್ನು ತರಲು ತನ್ನ ಎತ್ತರ್ನಾನ ಅಂಜನ್ನು ಬಳಸುತ್ತಿದ್ದಳು. ಅದೇ ಲೀಡಿಯಲ್ಲ ಈ ಮನುಷ್ಯನು ತನ್ನ ನಿಲವಂಗಿಯ ಮುಂಭಾಗದಲ್ಲ ಕೂಡಿಸಿಕೊಂಡನು ಮತ್ತು ಅದರ ಜೀವ ನಲ್ಲ ಕಾಯಿಗಳನ್ನು ತಂಜಿದನು.

ಈ “ಕಾಯಿಗಳು” ಬಗೆಗೆ ಹಲಗಿಲ್ಲವಂಡಬಹುದಾದ ತರ್ಕವು ಬಂಡಿತ್ತು, ಅದರೆ ಅವು ಮಾರಕವಾದವುಗಳು ಎಂದು ನಾವೆಲ್ಲ ನಿಜವಾಗಿಯೂ ತಿಂಡಿಪರಾಗಿದ್ದೇವೆ (ಪಜನ 40). ಜಗತ್ತಿನಾದ್ಯಂತ, ಇರುವ ನಸ್ಯಗಳ ಬಿನಾಶಕಾರಕ ನಸ್ಯನಂಕಲಗಳಿಗೆ ನಡ್ವೃವಾಗಿದ್ದರೂ ಕೂಡ ಅವು ವಿಷಕಾಲಿಯಾಗಿರುತ್ತವೆ. ನಮ್ಮ ಮನದಲ್ಲಿ ಬರುವ ಉದಾಹರಣೆ ಎಂದರೆ ಅಣಬೆಗಳು. ನನಗೆ ಅಣಬೆ ಎಂದರೆ ಬಲು ಇಷ್ಟ, ಅದರೆ ಈಲ ವಿಧಿಗಳ ಅಣಬೆಗಳನ್ನು ನಿರ್ವಹಿಸಿದರೆ ಅಣಬೆಯನ್ನು ನಿಮ್ಮನ್ನು ಕೊಲ್ಲಬಹುದು. ಈ ಕಥೆಯಲ್ಲಿರುವ ಮನುಷ್ಯನಂತೆ, ತಿನ್ನಲು ಯೋಗ್ಯವಾದ ಅಣಬೆಯೋ ಅಥವಾ ಮಾರಕವಾದ ಅಣಬೆಯೋ ನನಗೆ ತಿಂಡಿಯಾದ್ದರಿಂದ ಅಣಬೆಯನ್ನು ಕಿಟಕಿಸಿದನು.

ಅತನು ಕೊಡಮಾಡಬಹುದಾದ ಬಿತ್ತಿಷ್ಟ ಗುಣದ ಅಡುಗೆಗೆ ಕೃತ್ಯಾತೆಯಿಂದ ಆ ಮನುಷ್ಯನ ಆ ಕಾಯಿಗಳನ್ನು ತಂದನು ಮತ್ತು ತುಂಡು ತುಂಡು ಮಾಡಿ ಹಾತೆಯೊಳಗೆ ಹಾಕಿದನು (ಪಜನ 39ಸಿ). ಆ ಭಾಗವು ಹೇಳುವುದೇನೇಂದರೆ “ಅದು ಎಂಥ (ಕಾಯ) ಎಂದು ಯಾಲಗೊ (ಬಿದ್ಯಾರ್ಥಿಗಳಿಗೆ) ಗೊತ್ತಿರಿಲ್ಲ” (ಪಜನ 39ಡಿ). ಆ ಬಿದ್ಯಾರ್ಥಿಗಳಲ್ಲಿ ತುಂಡುಮಾಡುವವರಿಗಾಗಲ ಮತ್ತು ತಿರುಗಿನುವವರ ಮಧ್ಯದಲ್ಲ ಇರುವವರಿಗಾಗಲ ಆ ಸ್ಥಳೀಯ ನಸ್ಯನಂಕುಳಿಯ ಬಗೆಗೆ ಜ್ಞಾನವಿರಿಲ್ಲ.

ಆ ಬಿತ್ತಿಷ್ಟವು ದ್ವಿಗುಣವಾಯಿತು, ಅದರ ನುಚಾನನೆಯ ನುತ್ತಿನಿಂದ ತ್ವರಿತತ್ವಕ್ಕೂ

ಹರಡಿತು. ಬಾಯಿಗಳು ನಿರ್ವಾರಲು ಆರಂಭಸಿರಬೇಕು. ಕೆಲವರಿಗೆ, ಬಹುಶಃ ಅವರ ಆದಿನದ ಅಥವಾ ವಾರದ ಹೊದಲ ಒಳ್ಳೆಯ ಉಂಟವಾಗಿರಬೇಕು. ಈನೆಗೂ ಸ್ಪೀಚ್ ಸಿದ್ಧವಾಯಿತು. ದೇವರಿಗೆ ಅತನ ಅಂತಾರಾದಗಣಾಗಿ<sup>2</sup> ವಂದನೆಗಳನ್ನು ಹೇಳಿದ ನಂತರ “ಅವರು ಜನಲಿಗೆ ಅದನ್ನು [ಸ್ಪೀಚ್ ನ್ನು] ಉಂಟಕ್ಕೆ ಬಡಿಸಿದರು” (ಪಜನ 40೧). ಅಲ್ಲ ಅನೇಕ ಜನಲಿಗೆ ಬಡಿಸಬೇಕಿದ್ದಲಿಂದ ಅವರು ಹೂಯಿಂತು ಅದನ್ನು ಕೆಲ ಕಬ್ಬಿಸುಯಿನ್ನು ಬಟ್ಟಾನೆಂಬೆಗೆ ಸುಲಿದು ತಂದು ಹಂಚಿದರು. ಈ ಮನುಷ್ಯರು ಜಿಕ್ಕು ಟೀರ್ನ ತುಂಡನ್ನು ಅದರಿಳ್ಳ ಅದ್ದಿ ಮತ್ತು ಅಹಾರ ತುಂಡನ್ನು ತಮ್ಮ ಬಾಯಿಗೆ ಅಂತಹಿತಾಳ್ಳವ ಕಾತುರದಲ್ಲ ಇದ್ದರು (ಪಜನ 40೫).

ಅಲ್ಲಾನವುಳ್ಳ ವಾತಾವರಣವು ಒಮ್ಮೆ ಘಂಟೆಯಾಯಿತು. ಆ ಜನರು ಎಂಬೆಂದಿನಿಗೆ “ದೇವರ ಮನುಷ್ಯನೇ ಹಾತೆಯಿಲ್ಲ ಬಿಂತ” (ಪಜನ 40೫ಿ) ಎಂದು ಕಾಗಿದರು! ಆ ಹಾತೆಯಿಲ್ಲ ಮರಣವು ಇದೆ ಎಂದು ಅವರು ಹೇಗೆ ತಿಳಿದರು? ಬಹುಶಃ ಆ ಹಲ್ಲೆಯು ಒಂದು ಬಿಂತ ವಾನನೆಯನ್ನು ಅಥವಾ ಕಹಿಯಾದ ರುಚಿಯನ್ನು ಹೊಂದಿರಬೇಕು. ಬಹುಶಃ ಅವರಿಳ್ಳ ಒಬ್ಬ ಬಿದ್ಯಾರ್ಥಿಯ ಸ್ತಂಭಯ ಸಂಸ್ಕೃತಿಗೆ ಹಲಿಕತನಾಗಿರಬಹುದು, ಮತ್ತು ಆ ಬಿಂತಕಾರಕ ಬಳ್ಳಿಯನ್ನು ತರಕಾರಿಗಳಿಲ್ಲ ಕೂಡಿನುವಾಗ ಗಮನಿಸಿರಬೇಕು. ಬಹುಶಃ ಅವರು ಬಾಯಿಕಟ್ಟಲು ಆರಂಭಸಿರಬೇಕು. ಅವರು ತಮ್ಮ ಹೊಟ್ಟೆಯ ಜಿಂಕನ್ನು ದ್ವಿರೂಢಿ ವಾಗಿಸಿಕೊಂಡು ಬಂದಿದ್ದರು ಮತ್ತು ವಾಂತಿ ಮಾಡಲು ಪ್ರಾರಂಭಸಿದರು. ದೇವಭಾಗವತ ನಮಗೆ ಹೇಳುವುದಂತೆ “ತಿನ್ನಲಾರದೇ ಹೋದರು” (ಪಜನ 40೫ಿ) ಎಂದು. ಆ ಉಂಟವು ಅವರಿಗೆ ಮಾರಕವಾಗಿ ಕಂಡಿತು.

ಅಹಾರದ ಬಿಜಾರಣೆಯೇ ಅಲ್ಪವಾಗಿರುವಾಗ, ಅವರು ಆ ಹಲ್ಲವನ್ನು ಮನಸ್ಸಿಲ್ಲದೇ ಅಲ್ಲಾಡಿನತೆಡಗಬಹುದಿತ್ತು ಆದರೆ ಅವರೇನು ಮಾಡಬಹುದು? ಎಂಬೆಂದು ಅವರಿಗೆ “ಹಿಟ್ಟನ್ನು [ಹೀಳಾದ ಧಾರ್ಯದ ಹಿಟ್ಟು] ತಂದು ಕೊಡಿಲ್” ಎಂದು ಹೇಳಿದನು (ಪಜನ 41೧). ತರುಗಿ ಪ್ರವಾದಿಯ ಈ ನಮಸ್ಕರಣನ್ನು ಪರಿಕಲ್ಪಿಸುವಳಿ ಇತರರನ್ನು ಒಳಗೊಳ್ಳಿಸುತ್ತಿದ್ದಾನೆ. ಹಿಟ್ಟು ಎಂಬೆಂದಿನಿಂದೆ ತರಲ್ಪಾಗಿ ಅತನು “ಅದನ್ನು ಹಾತೆಯೊಳಗೆ ಹಾಕಿದನು” (ಪಜನ 41೫). ಸ್ಪೀಚ್ ನಿಲ್ಲಿ ಹಿಟ್ಟನ್ನು ಹಾಕಿ ಅಲುಗಾಡಿದರು. ಅಹಾರಕಣಗಳಿಲ್ಲರವ ಬಿಂತವನ್ನು ಹಿಟ್ಟು ಪರಿಣಾಮಹಿಳೆನ ಮಾಡಿ ಬಿಂತವನ್ನು ಹೊಳಗಳಾಡಿಸುತ್ತಿದ್ದೇನೆ? ತಿಂಡಿ ನಿಲನ್ನು ಉಪ್ಪಿನ್ನು ಹಾಕಿ ಶಲುಕಿ ಶುದ್ಧಿಗೊಳಿಸುವಂತೆಯೇ (2 ಅರನು 2:19-22) ಅದು ಕರ್ತನೆಡಿಯಿಂದ ಆಯಿತು. ಮತ್ತೊಂದಾವತೀ, ಆ ಶಕ್ತಿಯು ಆ ಪ್ರತಿಯೆಯಂದಲ್ಲ, ಅದರೆ ದೇವರೆಂದನೆ ಎಂಬೆಂದ ನಂಬಂಧದ ಪರಿಣಾಮವೇ ಆಗಿದೆ.

ಆಗ ಪ್ರವಾದಿಯ “ಶರೀರ ಇದನ್ನು [ಸ್ಪೀಚ್] ಬಡಿಸಬಹುದು” (ಪಜನ 41೫ಿ) ಎಂದು ಹೇಳಿದನು. ಕೆಲ ಬಿದ್ಯಾರ್ಥಿಗಳು ನಂತರಿಲುತ್ತಾಗಿ ಆ ಬಟ್ಟಾನ ಕಡೆಗೆ ನೇರಾಡುತ್ತಿದ್ದಾನ್ನು ನಾನು ಉಹಿಸಿನುವಷಣಾಗಿದ್ದೇನೆ. ಆಗ ಒಬ್ಬ ಛೈಯೆವಂತನು ಬ್ರೀಡ್ಸನ್ನು ಜಿಕ್ಕುತ್ತಂಡನ್ನು ಆ ಮಿಶ್ರಿತವಳ್ಳ ಅದ್ದಿದನು ನಂತರ ಎಜ್ಜಲಿಕೆಯಿಂದ ಬಾಯಿಗೆ ಸ್ತಂಭಾರ್ತಿಸಿದನು. ಮುಖಿಸಿಂದಲನುಬಿಕೆಯು ಅತನು ಮುಖದಲ್ಲಿ ಕಾಣಿಸಿತು, ಅತನು ನಿಧಾನವಾಗಿ, ಕಜ್ಜಿದನು ಮತ್ತು ನುಂಗಿದನು ಕಬಳಿಸಿದನು. ಅತನು ಮುಗ್ಂಳಕ್ಕು ಹೋಣಿಸಿದನು “ರುಚಿಕಂಣ್ಣಿದೆ” ಎಂದು! “ಕೂಡಲೀ ಹಾತೆಯಿಲ್ಲದ ಬಿಂತವೆಲ್ಲಾ ಹೋಯಿತು” (ಪಜನ 41೫ಿ). ಎಲ್ಲರೂ ಸ್ಪೀಚ್ ನಿಲ್ಲಿ ತಮ್ಮ ಬಟ್ಟಲುಗಳನ್ನು ಎದ್ದರೊಡಗಿದರು ಮತ್ತು ಅವರ ನಗುವು ಎಲ್ಲಡೆಯೂ ಹರಡಿತು - ಇದೆಲ್ಲಾ ಏಕೆಂದರೆ ಎಂಬೆಂದು ತನ್ನ ಅಹಾರವನ್ನು ಹಂಜಿಕೊಳ್ಳಲು ಸಿದ್ಧವಿದ್ದನು.

## ಎಂಬೆಂದು ತನ್ನ ಹೊಟ್ಟೆಯನ್ನು ಹಂಜಿಕೊಂಡನು (4:42-44)

ನಂತರದ ಕಥೆಯು ಬಹುಶಃ ಇನ್ನೂ ಗಿಲ್ಲಾಂನಿಲ್ಲರುವಾಗಲೀ ನಂಭಬಿಸಿರಬೇಕು “ಒಂದು ದಿವಸ ಬಾಕ್ ತಾಲ್ಲಾ ಉಲಿನ ಒಬ್ಬ ಮನುಷ್ಯನು ಬಂದನು” (ಪಜನ 42೨).

ಬಾಗ್ ಇತಿಹಾಸ ಇದು ಇತಿಹಾಸ ಭಾಬಿಯ ಒಂದು ಸ್ಥಳವಾಗಿದ್ದು [ಅಥವಾ ಇತಿಹಾಸ: ನೋಡಿಲ 1 ನಮುವೇಲ 9:4] “ಹಜ್ಞಿಮ (ಲುತ್ತರ) ಗಿಲ್ಲಾನ ದೇಶವಾಗಿತ್ತು.”<sup>3</sup> (“ಎಲ್ಲಂತಹ ದಿನಗಳಲ್ಲಿ ಇನ್ನಾಯೆಲು ಮತ್ತು ನುತ್ತಾನ ರಾಜ್ಯಗಳನ್ನು” ತೊಂಬಿನುವ ನಕಾಶೆಯನ್ನು ಈ ಹಾತದಳ್ಳ ಮತ್ತೊಂದು ಕಡೆ ನೋಡಿಲ.) ಅ ಮನುಷ್ಯನು “ರೋಟ್ಟಿಗಳನ್ನು ... ಪ್ರಥಮ ಫಲದ ಕಾರಣಕೆಯಾಗಿ ತೆಗೆದುಕೊಂಡು ಒಂದು ದೇವರ ಮನುಷ್ಯನಿಗ ಸಮರ್ಪಿಸಿದನು” (2 ಅರನು 4:42ಇ). “ತ್ವಧಂ ಫಲ” ಸುಗ್ರಿಯ ಮೌದಲ ಬೆಳಿಯಾಗಿತ್ತು ಮತ್ತು ಅದು ದೇವರಿಗೆ ಸಮರ್ಪಿಸುವಂತಹದ್ವಾಗಿತ್ತು, ನಾಮಾನ್ಯವಾಗಿ, ಮೌದಲ ಫಲವು ಯಾಜಕನಿಂದೆಗೆ ತೆಗೆದುಕೊಂಡು ಹೊಗಲುಡತ್ತಿತ್ತು (ನೋಡಿಲ ಯಾಜಕಕಾಂಡ 23:10), ಆದರೆ ಇನ್ನಾಯೆಲ ನಲ್ಲಿ ಯಾವುದೇ ನಂಜಿಗಂತ ಯಾಜಕರು ಇರಲಿಲ್ಲ. ಇನ್ನೂ ಸ್ವಷ್ಟವಾಗಿ ದೇವರಿಗೆ ಸಮರ್ಪಿತ ರಾದರು, “ಅವರ ಒಂಬಿಕಿತೆಯ ದೇವರ ತ್ವತಿನಿಧಿಯಾದ ... ಎಲ್ಲಂತಹಿನಿಂದೆಗೆ ಅವರು ನೋಡಿದರು.”<sup>4</sup>

ಆ ಮನುಷ್ಯನು “ಇಷ್ಟತ್ತು ಜವೇನೋಧಿಯ ರೋಟ್ಟಿಗಳನ್ನು ಒಂದು ಜೀಲದ ತುಂಬಾ ಹಸೀ ತೆನೆಗಳನ್ನು ತಂದಿದ್ದನು” (2 ಅರನು 4:42ಸಿ). “ಜೀಲ” ಎಂಬುದನ್ನು ನಾವು ಓದುವಾಗ ಇದು ದೊಡ್ಡ ಬಟ್ಟೆಯ ಜೀಲವೆಂದು (100 ಹೊಂಡ್ ಆಹಾರದ ಜೀಲದಂತಹದ್ದು) ಯೋಜಿಸಿದಿಲ. “ಜೀಲ” ಎಂದು ಭಾಷಾಂತರವಾದ ಹದವು ನಣ್ಣ ಜೀಲವನ್ನು ನಾಜಿನುಪುರಾಗಿದ್ದು (ಹನ್ಸನ್ನ ಹೊಳೆಲಾವಂತಹದ್ದು) ವೈಯಕ್ತಿಕವಾದಂತಹವುಗಳನ್ನು ಇಟ್ಟಕೊಳ್ಳಲು ಬಳಸುವಂತಹದ್ವಾಗಿತ್ತು. ತಿರುಗಿ “ರೋಟ್ಟಿಗಳು” ಎಂಬುದು ದಷ್ಟನೆಯ ಸಿಲೆಂದರನ್ನು ಹೊಳೆಲಾವ ಬೇಳಿಸಿದ ರೋಟ್ಟಿ ಎಂದು ಯೋಜಿಸಿದಿಲ. ಬದಲಾಗಿ, ಜಿಕ್ಕು ಬ್ರೈಡ್‌ಗಳ ನುರುಳಿಯೆಂದು ಯೋಜಿಸಿಲ. ಬಾಣಯ ಕೀರ್ತಾದ ಆಹಾರ ದಾನ್ಯವೆಂಬುದನ್ನು ಹೊರತಾಗಿ ರೋಟ್ಟಿಯನ್ನು ಮಾಡಲು ಸಂಕಾಳಿತವಾದ ಧಾನ್ಯವಲ್ಲ ಎಂಬುದನ್ನು ನಹ ಗಮನಿಸಬೇಕು. ಆ ದೇಶವು ಬರದ ಶಾಪದೆಯಲ್ಲಿ ಇತ್ತು ಎಂಬುದನ್ನು ಮರೆಯಿದಿಲ. “ಇಷ್ಟತ್ತು ಜವೇನೋಧಿ ರೋಟ್ಟಿಗಳು ಮತ್ತು ಹಸೀ ತೆನೆಗಳು” ಆ ದಾಸಿಯ ಭಾಗದ ಹೃತಿಷ್ಠಿತವಾದ ತಾಗವನ್ನು ತ್ವತಿನಿಧಿಸುತ್ತಿದೆ. ಅಪ್ರಗತಿ ಆ ಮನುಷ್ಯನು ದೇವರ ಧ್ಯಾನದ ಬಗೆಗೆ ಮತ್ತು ಎಲ್ಲಂತಹಿನಾಗಿ ಅವನಿಗಿರುವ ಗೌರವದ ಬಗೆಗೆ ಇರುವ ಪುರಾಗೆಗಳ ಅಗಿವೆ.

ಜಿಕ್ಕು ಬಾಲಕನ ಬದು ಜವೇನೋಧಿಯ ರೋಟ್ಟಿಗಳು ಕಿಂಚಿತ್ತಾಗಿ ತೃತೀಯದಿನಿದವು (ನೋಡಿಲ ಯೋಹಾನ 6:9). ಇಷ್ಟತ್ತು ರೋಟ್ಟಿಗಳು ಮತ್ತು ಹಸೀ ತೆನೆಗಳು ಎಲ್ಲಂತ ಮತ್ತು ಅವನ ಸೇವಕನಿಗೆ ಏರಡು ದಿನಗಳ ಬಿರ್ಜಾವಾದ ದಿನಸೀಯಾಗಿ ಒದಗಿಸಲ್ಪಟ್ಟಿರಬಹುದು. ಪ್ರವಾದಿಯು ಈ ಕಾರಣಕೆಯನ್ನು ಒಂದು ಪೇಶಿ ತನಗಾಗಿ ತೆಗೆದುಕೊಂಡಿದ್ದರೆ ಯಾರೇಖಬ್ರಹ್ಮ ದೂಷಿಸುತ್ತಿರಲಿಲ್ಲ. ಆದರೆ ಅತನು ಹಂಚಿಕೊಳ್ಳುವುದನ್ನು ನಂಜಿಯ ಮನುಷ್ಯನಾಗಿದ್ದನು. ಅತನ ಯಾವುದನ್ನು ತನ್ನ ಸ್ವಂತದ ಅಸ್ತಿ ಎಂದು ಹಲಗಣಿಸಿ ಇಟ್ಟಕೊಳ್ಳುತ್ತಿರಲ್ಲ (ನೋಡಿಲ ಅಪ್ರೋನ್ಟಲರ ಕೃತ್ಯಗಳ 4:32) ಅದರ ಬದಲಾಗಿ ಅತನು ಅದನ್ನು ಅವಶ್ಯವಿದ್ದವರಿಗೆ ಹಂಜಲಾಗುತ್ತಿತ್ತು. ಹಿಂಗಾಗಿ ಅತನು ತನ್ನ ಸೇವಕನಿಗೆ, “ಇದನ್ನು [ರೋಟ್ಟಿಗಳನ್ನು] ಜನಲಿಗೆ ಕೊಡು; ಅವರು ಉಂಟ ಮಾಡಲು” ಎಂದು ಹೇಳಿದನು (2 ಅರನು 4:42ಡಿ). “ಜನಲಿಗೆ” ಎಂದರೆ ಇವರು ಅದೇ ಹಿಂದಿನ ಕಢಿಯಲ್ಲಿ ಎಲ್ಲಂತಹ ತ್ವರಿತವಾದ ತರಬೇತಿಯರು ಅಗಿರಬಹುದು.

ಸೇವಕನು ಸಂದೇಹಾತ್ಮಕನಾದನು. ಪಜನ 43 ಹೇಳುವುದೇನೆಂದರೆ “ಅದಕ್ಕೆ ಅವನು ಸೇವಕನು ಇಷ್ಟನ್ನು ನಾರು ಮಂದಿಗೆ ಹೇಗೆ ಬಡಿಸಿ” (ಪಜನ 43ಎ) ಎಂದು ಕೇಳಿದನು. ಅ “ಸೇವಕನು” ಬಹುಶಃ ಗೇಳಜಿ ಆಗಿರಬಹುದಾಗಿದ್ದು; ಆ ಮಾತುಗಳು ಆ ಮನುಷ್ಯನ ಲಾಕಿಕ ದೃಷ್ಟಿಗೆ ಹೊಂದುವಂತಿವೆ (ನೋಡಿಲ 5:20-27). ಇದು ಯೇಸುವಿನ ಶಿಷ್ಯರು ಬದು ನಾಬಿರ ಜನಲಿಗೆ ಹಿಡಿತುಂಬ ಆಹಾರದಿಂದ ಉಂಟಮಾಡಿಸುವ ಮುನ್ನ ಅತನ ಶಿಷ್ಯರು ಹೇಳಿದ

ಮಾತ್ರಗಳನ್ನು ಈ ಪ್ರತಿಕ್ರಿಯೆಯು ನೆನಪಿಸುವುದಾಗಿದೆ (ಘೂತ್ಯಾಯ 14:17; ಮಾತ್ರ 6:37; ಯೋಹಾನ 6:8, 9).

ଗେହଜିଯ ଦୁଃ୍ଖକୋନପୁ ଅଧିକାରୀଙ୍କରେ ନୁଲଭଚାରଦ୍ୱାରିଦେ. କୌଣସିଦଂତକ ନାରୁମଂଦିଯ ମୁଠେ କେ ଜିକ୍ଷ୍ଯ ଦୋଷଗର୍ଭଙ୍ଗି ଅତିଦ୍ୱାରା ହେବେ ତୁମବୁପୁଦ୍ଧିଂତଳା ଅପରନ୍ତୁ ଶିରାଶରନ୍ତୁରିମୁହିମତେ କଟାବରୁଥିଦ୍ଦୁ, ପ୍ରତିଯୋବ୍ଧରୂ ଜିକ୍ଷ୍ଯ କୁଠାପାଦନ୍ତରୁ ହଂଜିକୋଣାଖ୍ଯବେଳାଗୁରୁତ୍ୱେ. ପ୍ରତିଯୋବ୍ଧରୂ କେବଳ ବନ୍ଦ ନାଲ ଯାଜି ନେଇଦୁପୁଦ ରୋତଗରେ ଆହାରପୁ ମୁଗିଦୁ ହୋଇଗୁରୁତ୍ୱେ. “ନାପୁ ନମ୍ବୁ ଆହାରଚନ୍ତୁ ହୋଇଗେ କୋଣାଖ୍ଯଦ୍ୱାରରେ ନାହେଇନ ଉଚ୍ଚମାତ୍ର ବେଳକ? ଏବଂ ମୁତେନ୍ଦ୍ରିୟ ବିଜାରପ୍ରା ନକ ଆ ନେଇପରିଶର ମୁନ୍ଦରଜ୍ଞାନିଂତରେ ଆଗିରବିଷୟ. ଅଲ୍ଲଦେ ଗେହଜିଯ କାତ୍ର ତୈଷିମୁଦୁରିଲ୍ଲ, ଆଦରେ ବିଧେଯନାଗୁପୁରେ ଆଗିତ୍ରୁ” ଆତମୁ ସ୍ଵେନ୍ୟକୁ ନିରନ୍ତ୍ର ଉଦ୍‌ଦିଗ୍ଦିତ (2 ଅରନ୍ତୁ 3:9-20) ଏଛୀଯନ୍ତୁ ଦ୍ଵିତୀୟ ଗେହଜିଦଂତକ (4:1-7) ଦେଇପର ନେଇପରିଶରିନେ ନେଇମାଦୁତ୍ତିରୁନେ ଏବଂବୁଦନ୍ତୁ ଆତମୁ ମୁହଁରେନେ?

గේජින් කාරණාජරහකුදා, “නාතු නොරු සිනලිග් ඇසුත් සිකු දේපැයි නැංවය එහෙතු ලාභමාධිස්ලාරේනු - කාගීයේ ඇඳාගැනු!” ඇංත් කාරණාජ් බලු නාමානුදායාදවුග්ලා, අදර් ඇංත් නැංවය නැංවය තුළාබිකච්චාද බලහිනෝත්යාගියි. එංත් දිනයේ ක්ෂේප්ලාග්ල්පරීග් නාතු ප්‍රෙයාස්ස්බේල්කීංං යාරාදරු නන්ගේ නොජිසියුදුදුනු එහෙතු කොඩුවූ. නාතු නැතු තේල්යුනු අලුදායිස් “නාතු ඇංත් දින එකුදායුදරු නාතායුන්කාලයේජින් ප්‍ර අංතර්පත්නු නාතු මුද්‍රාරේනු” එංත් නොජිසියුදුදුනු ක්ෂේප්ලා මුළුවූ “අදර් නිශේනු නැතු ප්‍රෙයාස්ස්බේල් මාදබේජාගිලූ! නින්ගේ නාතු බේකාද නාලිගිය වුළුව්ස්ටේයුනු එකිනෙක්නු” එංත් අලුතුවනුතුන්. එංත් දිනයේ කාලුදායිගේයාංතර එකුදායු දාර නැස්සේයුබල්ල එංඩුදරු නාතු බ්‍රිතියුඥ්වනාගිදීනු එංඩුදරු නිජ. අදර් නන්ගේ එංත් කුදාරේයුන්නූ, අදර් එංත් ටාකන්වන්නූ, අදර් එංත් වෛළාභාරාගාඩියුන්නූ ක්ෂේප්ලාදරු පෙන්වනාමකාලයාද බදලාවස්සේයු ප්‍රාග්ධනයි. ගේජියාංත්, අන් කරු තාවු චිනනු මාදබහුදීං අදර බැගීගේ මාත්‍ර තැව්ස්ස්නුව පරාභාරි තුර්යේ නොරු දේවර් තැකායුදීංගිර් චිනනු මාදබහුදා එංඩුදන්නූ අවරු මාදරු.

“ಆತನು [ರೊಟ್ಟಿಗಳನ್ನು ಮತ್ತು ತನೆಗಳನ್ನು] ಅವಲಿಗೆ [ನೂರು ಜನಲಿಗೆ] ಬಹಿಸಿದನು” (ಪಜನ 44v). ಗೇಳಜಯ ಈ ಕಾರ್ಯವನ್ನು ಮಾಡುತ್ತಿರುವಂತೆಯೇ ಈನ್ಯ ಮನದೊಳಗೆ ಗೊಳಿಗೊಂಡರೂ ನಾನು ಆಶ್ಚರ್ಯವಹಡಿಸು. ಬಾಯಳ್ಳಿಯೇ ಅನ್ವಯವಾಗಿ ಮಾತನಾಡುವದು, ಇದು ಯಾವ ಅರ್ಥವನ್ನು ಹೊಡಿಸು! “ಅನ್ವಯವಾಗಿ ಮಾತನಾಡುವದು

... ನಂಗತೆಯನ್ನು ಮೂಕರನ್ನಾಗಿಸುವೆಂತೆ ಇದನ್ನು ನಾನು ಯಾವಾಗಲೂ ಮಾಡುತ್ತೇನೆ ಅನ್ವಯಾವಾಗಿ ಮಾತನಾಡುವದು, ಅನ್ವಯಾವಾಗಿ ಮಾತನಾಡುವದು” ನೇರಕನೆ ಬಿಶ್ವಾಸದ ಕೌರತೆಯಿಂದ ಅಲ್ಲ ನೆರಿದಿರುವ ಗುಂಪು ತಮಗೆ ಬೇಕಾದುದ್ದನ್ನು ತಿಂದರು ಮತ್ತು ಕರ್ತನು ಮುಂತಿಂಜಿಸಿದಂತೆ ಆಹಾರವು ಇನ್ನೂ ಉಳಿಯಿತು (ಪಜನ 44ಬಿ). ತರುಗಿ ನಾವು ಯೇಸು ಕೆಲ ರೊಟ್ಟೆ ಮತ್ತು ಖೀಮುಗಳನ್ನು ದ್ವಿಗುಣಗೊಳಿಸಿದ ನಮಯವನ್ನು ನೆನಹಿಸಿಕೊಳ್ಳುವಾ (ಮತ್ತಾಯ 14:20; 15:37).

ಅಧ್ಯಾತಪ್ತ ಹೇಗೆ ನಡೆಯಿತು ಎಂಬುದ್ದು ವೇದಭಾಗವು ನಮಗೆ ಹೇಳುವುದಿಲ್ಲ. ಮುಗಿದುಹೋಗದಂತಹ ಮಾಡಿಕೆಯ ಕಾರಣಿದಿಂದ ಇರಬಹುದು (2 ಅರನು 4:1-6), ಗೇಂಭಜಿಯ ಅಕ್ಷಯವಾದ ಆಹಾರವನ್ನು ಜೀಲದಲ್ಲ ಒತ್ತುತ್ತಿದ್ದಾನೆ, ಹೇಗೋಂ ಇದು ನಂಭಬಿಸಿದ್ದು ಆ ಆಹಾರಕ್ಕೆ ಅಂತ್ಯವೇ ಇಲ್ಲದನ್ನು ತಂಡು ಆತನು ಮತ್ತು ನಾರು ಮಂದಿ ಉಂಟಮಾಡಿದವರ ಹೆಚ್ಚು ಹೆಚ್ಚು ಅಕ್ಷಯವುದ ಅವರ ನೋಟವನ್ನು ನಿಂದು ಗಮನಿಸಲಾಲಯಾ?

ಹೀಗೆ ದೇವರು ತನ್ನಲ್ಲಿ ಬಿಶ್ವಾಸವಿಟ್ಟವರನ್ನು ರಕ್ಷಿಸುವನು ಮತ್ತು ನಂರಕ್ಷಿಸುವನು ಎಂಬುದನ್ನು ಶ್ರಾಯೋಗಿಕವಾಗಿ ತೋಳಿಸಿದನು (ನೋಡಿಲ ಮತ್ತಾಯ 6:33). ಈ ಸಂದರ್ಭದಲ್ಲಿ, ಆತನು ಇದನ್ನು ತಾನು ಹೋಂದಿದೆಲ್ಲವನ್ನು ಅಂದರೆ ಅಲ್ಲಾಗಾಗಿರಿ ಬಹು ವಾಗಿರಿ ಎಲ್ಲವನ್ನೂ ಹಂಜಿಕೊಳ್ಳುವ ಎಲ್ಲಾಂತರ ಉದಾಹರತೆಯಿಂದಾಗಿ ಮಾಡಿದನು.

### ನಾಭೂ ಪಂಚಿಕೊಳ್ಳಬೇಕು

ನಮ್ಮ ವೇದಭಾಗವನ್ನು ಹಲಗಣಿಸುವೆಂತೆ, ನನ್ನ ಮನದಲ್ಲ ಅನೇಕ ಅನ್ವಯಗಳು ಬಂದಫು. ಉದಾಹರಣೆಗಾಗಿ, ದೇವರ ಆತನದೆ ಆದ ಅಮೂಲ್ಯವಾದ ವ್ಯವಸ್ಥೆಯ ಮೇಲೆ ನಾವು ಕೇಂದ್ರಿಕಲನಬೇಕು. ತ್ವಾದಿ ಮಂಡಳಿಯವರು ಜಲ್ಲವನ್ನು ತಿಂದಾಡನೆ, ಅವರ ಮುಂದಿನ ಉಂಟ ಎಲ್ಲಿಂದ ಬರಬಹುದು ಎಂದು ಅಕ್ಷಯಗೊಂಡಿರಬಹುದು. ಆಗ ಅಲ್ಲಿ ಬಾಗಿಲ ಮೇಲೆ ಬಡಿತವಾಯಿತು ಮತ್ತು ಅಲ್ಲಿಬ್ಬಿನೇ ರೊಟ್ಟಿಯನ್ನೂ ಮತ್ತು ತೆನೆಯನ್ನೂ ಜೀಲದಲ್ಲ ಹೊತ್ತು ನಿಂತಿದ್ದನು! ಹಣದುದ್ದಕ್ಕೂ ಅನೇಕ ಕೈಸ್ತುಲಿಗೆ ಈ ಸಂಕಟಗಳನ್ನು ಆ ಸಂಕಟಗಳನ್ನು ಎದುರನ್ನಲು ಹೇಗೆ ನಾಧ್ಯಾಚಾಯಿತು ಎಂದಾಗ ನಹಾಯವು ಅನಹೇಳಿಕ ಮೂಲಗಳಿಂದ ಬಂದಾಗ ಅಕ್ಷಯವುದು. “ಸ್ವಂತ ಮಗನನ್ನು ಉಳಿಸಿಕೊಳ್ಳಬೇಕೆ ಅತನನ್ನು ನಮ್ಮೆಲ್ಲಿಗೊಳನ್ನರ್ತ ಒಟ್ಟಿಸಿಕೊಳ್ಳಬೇಕಿಲ್ಲ; ಮಗನನ್ನು ಕೊಟ್ಟ ಮೇಲೆ ನಮಸ್ತವನ್ನೂ ನಮಗೆ ದಯ ಹಾಲನದೆ ಇರುವನೇ?” (ರೋಮಾಸುರ 8:32).

ಅದ್ಲುದೇ, ನಾವು ನಮ್ಮ ಸುತ್ತಮುತ್ತಲಿಲ್ಲ ಅಡಗಿರುವ ಅಹಾಯದ ಬಗೆಗೆ ಮಾತನಾಡುತ್ತಾ “ಹಾತೆಯಾಲ್ಲಿನ ಮರಳ” ಎಂಬ ಹದಗುಳಿಗಳಿಂದ ಎರವಲು ತೆಗೆದುಕೊಳ್ಳುವತ್ತೆ ನಾವು ಚಾಲಬಹುದು. ಅಹಾಯದಲ್ಲ ಅವಿತುಕೊಳ್ಳುವಿಕೆಯು ಕೆಲವಲಿಗೆ “ಮುಗ್ಗಾಗಿ” ಕಾಣಿಸುತ್ತದೆ:

- ಅನೇಕ ಸಿನೆಮಾಗಳು ಮತ್ತು ಓ. ಬಿ ಕಾಯೆಕ್ರಮಗಳು, ಅಂತಹ ಕೆಲಪುನ್ತರಕಗಳು ಮತ್ತು ನಂಗಿಲೆ.
- ಧೂಪುಹಾನ, ಮಧ್ಯಹಾನ, ಮತ್ತು ಉದ್ದೀಪನ ಮದ್ದಗಳ ಬಳಿಕೆ.
- ನಾಮಾನ್ಯವಾಗಿ ಭಾಗಿತವಾದ ಮತ್ತು ಬಹಿತವಾದ ಜೀವನ ಶೈಲಿ.
- ಧಾರ್ಮಿಕ ಅಜ್ಞಾನ ಮತ್ತು ತಪ್ಪಿಬಿಕೆ.

ಹೌದು, ಅನೇಕ ಅನ್ವಯಗಳು ಅಧ್ಯಯನಿಸಿದ ಪಲಿಟ್ಟೆದಗಳಿಂದ ತೆಗೆದುಕೊಳ್ಳಲ್ಪಟ್ಟವೆ.

ಅದರೆ ನಾನು ನಿಮಗೆ ಅನುಕಲನಲು ಅವಶ್ಯಕಿಯವ ಎಲೇಷನ್ ಹಾಡಿಕ್ತವಾದ ಸ್ವಭಾವವನ್ನು ಒತ್ತಿ ಹೇಳುತ್ತೇನೆ.

### ಹಂಜಿಕೊಳ್ಳುವಿಕೆಯ ಮಹತ್ವ

ಹಂಜಿಕೊಳ್ಳುವಿಕೆಯು ಕಾಪಯವುದಕ್ಕೆ ಸರಳವಾದ ಹಾತವಲ್ಲ. ನನ್ನ ದೊಡ್ಡ ಮಗಳಾದ ಸೀಂಡಿ, ಮೂರು ವರ್ಷದ ಪಂಚಯವಾಗ, ಅವಳ ಬೈಲಲ್ ಕಲ್ಲನ್ ಶಿಕ್ಷಕರು ಅವಶಗೆ ಹಂಜಿಕೊಳ್ಳುವುದನ್ನು ಹೇಳಿಕೊಂಡರು. ಈ ಹಾತವನ್ನು ಅನ್ವಯಿಸಲು ಆ ಪರ್ಗಾದ ಮಹತ್ವ ಒಬ್ಬಿಗೆಬಿಬ್ಬರು ಅಣಕೆಗಳನ್ನು ಹಂಜಿಕೊಳ್ಳುವ ಅವಕಾಶವನ್ನು ಹಡೆದರು. ಸೀಂಡಿಯು ಇನ್ನೊಬ್ಬು ಮುದುಗಿಯ ಹತ್ತಿರ ನಡೆದಳು, ಅವಳ ಕೈಯಲ್ಲಿನ ಅಣಕೆಗಳನ್ನು ಕಸಿದುಕೊಂಡಳು, ಅವಳ ಜಿತ್ತ ಕಾಲುಗಳಿಗೆ ಹೊಡೆದಳು, ಮತ್ತು “ಇದನ್ನು ನನ್ನೊಂದಿಗೆ ಹಂಜಿಕೊಳ್ಳ” ಎಂದು ಹೇಳಿದಳು.

ಹಂಜಿಕೊಳ್ಳುವಿಕೆಯು ನಮ್ಮ ಪ್ರಿಯವಾದ ಅಭಿಯುನ ಅಗಿರದೇ ಇರುವಾಗ, ತರುವು, ಅಜ್ಞೆಯಂದ ಮತ್ತು ಉದಾಹರಣೆಗಳ ಮೂಲಕ ಇದನ್ನು ಮಾಡಲು ನಿಮಗೆ ಹೇಳುತ್ತಾನೆ. ಸ್ವಾಸಿಕನಾದ ಯೋಹಾನನು ತನ್ನ ಹಿಂಬಾಲಕರಿಗೆ “ಎರಡು ಅಂಗಿರಳುಳ್ಳವನು ಇಲ್ಲದವನಿಗೆ ಒಂದು ಹೊಡಲಾ; ಆಹಾರಪುಳ್ಳವನು ಇಲ್ಲದವನಿಗೆ ಹೊಡಲಾ” (ಲಾಕ 3:11) ಎಂದು ಹೇಳಿದನು. ಯೆರೂಸಲೇಮಿನಲ್ಲಿರುವ ಕೈತ್ತರು “ತಮ್ಮ ತಮ್ಮ ಜರಣಿರಸ್ತೊತ್ತಾಗಳನ್ನು ಮಾಲಿಂದ ಹಣವನ್ನು ಎಲ್ಲಾಗೂ ಅವರವರ ಅಗತ್ಯವಿದ್ದ ಹಾಗೆ ಹಂಜಿಕೊಡುತ್ತಾ ಇದ್ದರು” (ಅರ್ಥಾತ್ತಲರ ಕೃತ್ಯಾಗಳ 2:45). ಹೊಲನು ಆಹಾರಪು ದೇವರಿಂದ ಸ್ವಾಸ್ಥ್ಯಸಲ್ಲಿಟ್ಟದ್ದು “ಯಾರು ನಂಬುವವರಾಗಿದ್ದ ನಕ್ಯವನ್ನು ಗ್ರಹಿಸಿದ್ದಾರೇ ಅವರು ಕೃತಜ್ಞಾನಪಿ ಮಾಡಲಾ” (1 ತಿಂಬಾಧಿ 4:3) ಎಂದು ಹೇಳುತ್ತಾನೆ. ತಿಂಬಾಧಿಯನು ತನ್ನ ಕೇಳಿಗಳಿಗೆ ಶ್ರವಿಯೋಗಿರೂ “ದಾನಧರ್ಮ ಮಾಡುವವರು ಮತ್ತು ಹರೋಹಕಾರ, ಮಾಡುವವರೂ” (1 ತಿಂಬಾಧಿ 6:18) ಅಗಿರಬೇಕೆಂದು ಶ್ರವೋಧಿಸುತ್ತಾನೆ. ಇಜಿಯ ಗ್ರಂಥದ ಲೀಳಾಕನು “ಹರೋಹಕಾರವನ್ನೂ ಧರ್ಮಮಾಡುವುದನ್ನು ಮರೆಯಬೇಕಿಲಿ” ಎಂದು ಹೇಳುತ್ತಾನೆ (ಇಜಿಯ 13:16).

ಆತರೆಹಾಂದಿಗೆ ಹಂಜಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅನೇಕ ಭಾಗಗಳ ಇವೆ:

ಆದುದಲಿಂದ ನಿಮಯಿಬಿರಲಾಗಿ, ಎಲ್ಲಾಲಿಗೆ ಒಳ್ಳೆಯಾದನ್ನು ಮಾಡೋಣ: ಮುಖ್ಯವಾಗಿ ಒಂದೇ ಮನೆಯಂತಿರುವ ತೀಕ್ತ ನಂಜಕೆಯುಳ್ಳವರಿಗೆ ಮಾಡೋಣ (ರೋಹಕ 6:10).

ಕಂತಪು ಮಡುವವನು ಇನ್ನು ಮೇಲೆ ಕಂತಪು ಮಾಡದೆ ತೀಕ್ತ ಕೈಯಂದ ಯಾವದೇಂದು ಒಳ್ಳೆ ಉದ್ವೋಗವನ್ನು ಮಾಡಿ ದುಡಿಯಾ: ಆಗ ಕಷ್ಟದಲ್ಲಿರುವವರಿಗೆ ಹೊಡುವುದಕ್ಕೆ ಅವಸಿಂದಾಗುವದು (ಬಂಧ 4:28).

ಒಬ್ಬ ಸಹೋದರಸಿಗೆ ಇಲ್ಲವೇ ಒಬ್ಬ ಸಹೋದರಿಗೆ ಬಳ್ಳಿಯಾ ಆ ದಿನದ ಆಹಾರಪೂರ್ವ ಇಲ್ಲದ ಇರುವಾಗ ನಿಮ್ಮುಲ್ಲ ಒಬ್ಬನು ಅವರಿಗೆ ದೇಹಕ್ಕೆ ಬೇಕಾದದ್ದನ್ನು ಹೊಡದೆ ಬೆಂತಿ ಕಾಯಿಸಿಕೊಳ್ಳಿ: ನಿಮಾಧಾನದಿಂದ ಹೋಗಿ, ಮಾಡಿಕೊಳ್ಳಿ, ಹೋಷಿ ತಂಜಸಿಕೊಳ್ಳಿ ಎಂದು ಬಲ್ಲ ಮಾತು ಹೇಳಿದರೆ ಶ್ರಯೋಜನವೇನು? (ಯಾಕೋಬ 2:15, 16).

ಹಂಜಿಕೊಳ್ಳುವಿಕೆಯು ಅನೇಕ ಅವಕಾಶಗಳನ್ನು ತರುತ್ತದೆ:

- ಶ್ರತಯೋಬ್ಬರೂ ದೇವರಿಗೆ ಸಂಬಂಧಿಸಿದವರು ಮತ್ತು ನಾವು ಏನನ್ನು ಹೊಂದಿದ್ದೇವೆಯೇ ಅದಕ್ಕೆ ಕೇವಲ ಮನೆವಾತೇ ಯಾವರಾಗಿದ್ದೇವೆ ಎಂದು ಒಷ್ಣಿಕೊಳ್ಳುವ ಅವಕಾಶವನ್ನು ಇದು ಹೊಡುತ್ತದೆ.

- ಅವಕಾಶಗಳ ದೇವರಂತಿರಬೇಕು ಆತನು ಎಲ್ಲಾ ಸಂಗತಿಗಳನ್ನು ಅಂದರೆ ಆತನ ಅಮೂಲ್ಯವಾದ ಆಸ್ತಿಯಾದ ತನ್ನ ಮಗನನ್ನು ನಹೆಣಿಸೆ ಹಂಚಿಕೊಂಡನು.
- ಇದು ಇತರರ ಬಗೆಗೆ ನಮಗಿರುವ ಶ್ರೀತಿಯನ್ನು ಹಂಚಿಕೊಳ್ಳಲು ಇರುವ ಅವಕಾಶದ ರೂಪೇಜೀರ್ಕ ವಿಧಾನ ಇದಾಗಿದೆ.
- ಈ ಅವಕಾಶವು ಇತರಲಿಗೆ ಸಂತೋಷವನ್ನು ಉಂಟು ಮಾಡುತ್ತದೆ.
- ಇದು ನಾನ್ಯಾಧಿತೆಯ ಬಿರುದ್ಧದ ಜೀವನವಿಡಿತ ಹೋರಾಟದಲ್ಲಿ ಪ್ರಗತಿಯನ್ನು ಈ ಅವಕಾಶವು ಮಾಡುವುದಾಗಿದೆ. ಹಂಚಿಕೊಳ್ಳಲು ನಷ್ಟಿಗಳ ಅನೇಕ ಲಿಗೆ ಕಷ್ಟದಾಯಕವಾಗಿ ಹೆಚ್ಚಿನ ಪ್ರಾಣಿಗಳ ಕಾರಣ ನಾವು ನಾನ್ಯಾಧಿಗಳಾಗಿದ್ದೇವೆ. “ನಾವು ಏನನ್ನು ಹೊಂದಿದ್ದೇವೆಯೋ ಅದಕ್ಕಾಗಿ ನಾವು ಬಲು ಕಷ್ಟಪಟ್ಟಿದ್ದೇವೆ. ಇದು ನಮ್ಮದು. ಇದನ್ನು ನಾವು ಯಾಕೆ ಕೊಡಬೇಕು?” ಎಂದು ನಾವು ಕಾರಣ ಕೊಡಬಹುದು. ನಾವೇನನ್ನು ಹೊಂದಿದ್ದೇವೆಯೋ ಅದಕ್ಕಾಗಿ ನಾವು ಆಶೀರ್ವದಿನಲ್ಪಟ್ಟವರು ಎಂದು ಅಲಕುಕೊಳ್ಳಲು ದೇವರು ನಮಗೆ ನಕಾಯ ಮಾಡಿ. ಅದಕ್ಕೆ ಪ್ರತಿಯಾಗಿ ನಾವು ಇತರರನ್ನು ಆಶೀರ್ವದಿಸುವವರಾಗಿರಬೇಕು.

ಇದಕ್ಕೆ ಒಂದು ಪ್ರತಿರೋಧವೂ ವೀಕ್ಷಣೆಯಾಗಿದೆ: “ತೇಲವರು ಜೀವನಾವಶ್ಯಕವಾದದ್ದನ್ನಿಂತಾಡಾ ಪರಿಸ್ಥಿತಿಯಾಗಿದೆ. ಅವರು ಇತರರ ಮೇಲೆ ಜೀವಿಸುವವರಾಗಿರುತ್ತಾರೆ. ಬಜಿತವಾಗಿ, ಅಂಥರ್ವರೋಡನೆ ನಾವು ಹಂಚಿಕೊಳ್ಳಲಾರೆಯ್!” ಎಂದು ಹೇಳಬಹುದು. ಇಲ್ಲ, ನಾವಲ್ಲ. ಹೊಲನು “ತೇಲನ ಮಾಡಲಿಲ್ಲದವನು ಉಂಟ ಮಾಡಬಾರದೆಂದು ನಿಮಗೆ ಅಜ್ಞಾಹಿಸಿದೆವಷ್ಟೆ” (2 ಫೆನೆಲೋನಿಕ್ 3:10ಇ) ಎಂದು ಹೇಳಿದ್ದಾನೆ. ಯಾವಾಗಲೂ ಇತರರ ಸಂಗತಿಗಳಿಗೆ ನಮಗೆ ನಿಸ್ತಿತಿರುವುದಿಲ್ಲ, ನಾವು ತಿಳಿದಂತೆ, ಆತನು ನಾಧ್ಯವಾದಷ್ಟು ಜೀನಾಶ್ಯಾಗಿಯೇ ಮಾಡುತ್ತಿರಬಹುದು. ಇತರಲಿಗೆ ತೀರ್ಕು ಮಾಡುವ ಮೂಲಕ ನಿಖಿಂದ ತಪ್ಪಗಬಾರದೆಂಬ ಕಾಳಜಿಯನ್ನು ನಾವು ತೆಗೆದುಕೊಳ್ಳಬೇಕು ನಾವು ತಪ್ಪು ಮಾಡಿದ್ದಾರೆ ನಾವು ಅನುಕಂಪದ ಬದಿಯಿಂದ ತಪ್ಪು ಮಾಡುವವರಾಗಿರೋಣ.

### ಷಂಬಿತೊಳ್ಳುವಿತೆಯ ಆಶಿಷಾಂಗಗಳು

ಅದನ್ನು ಹಲಿಗಳಿಸಿಲಿ: ಎಲ್ಲಾನು ಹಂಚಿಕೊಂಡಿದ್ದಲಂದಲೇ ತೊಂದರೆಗೊಳಿಗಾದನೇ? ಆತನು ಯಾವ ಉಂಟವನ್ನುದರೂ ತಪ್ಪಿಸಿಕೊಂಡನೇ? ಆತನು ಉಪವಾನ ಇಡ್ಡನೇ? ಇಲ್ಲ, ದೇವರು ಆತನು ಏನನ್ನು ಹೊಂದಿದ್ದನೋ ಅದಲಂದಲೇ ಪ್ರವಾದಿಯನ್ನು ಆಶೀರ್ವದಿಸಿದನು. ಅದರೊಂದಿಗೆ ತಾನು ಯಾಲಿಗೆ ನಕಾಯ ಮಾಡಿದ್ದನೋ ಅದಲಂದ ಆತನು ಸಂಪೂರ್ಣವಾದನು.

ಕೃತ್ಯಾರ್ಥಕವಾದ ಹಂಚಿಕೊಳ್ಳಬಿತೆಯು ಅಧ್ಯಾತ್ಮವಾದ ಸತ್ಯಗಳನ್ನು ಶೋಧಿಸಿದೆ. ನಾವು ಏನನ್ನುದರು ಹಂಚಿಕೊಳ್ಳಬೇಕಾದುದನ್ನು ಇದು ತೊಳಕ್ಕಿಡಿಸುವುದಾಗಿದೆ. ನಾವು ನಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ, ನಮ್ಮ ಸಂತೋಷವು ದೀರುಣಗೊಳ್ಳತ್ತದೆ ಹೊರತು ನಾಶವಾಗುತ್ತದೆ. ನಮ್ಮ ಬಿಜಾರ್ಗಳನ್ನು ಇತರರೊಡನೆ ಹಂಚಿಕೊಂಡಿದ್ದಾರೆ, ನಮ್ಮಿಲ್ಲ ಪ್ರತಿಯೊಬ್ಬರೂ ಹೆಚ್ಚಿನ ಬಿಜಾರದಿಂದ ತುಂಬಿದವರಾಗಿರುತ್ತಾರೆ ಹೊರತು ಜ್ಞಾರದಿಂದಲ್ಲ. ನನ್ನಿಜ್ಞಾಭಿ ಸ್ವೇಷಿತನು ಈ ತಪ್ಪುವನ್ನು ಹೇಳಿದನು ಇದು ಗುಲಾಜಿಗಳ ಬಿಂಬಿಯದಲ್ಲಿ ನಿಜವಾದದ್ವಾಗಿದೆ. ಆತನು ವರ್ಣಿಸಿದ ಮೊದಲು ಗುಲಾಜಿಗಳನ್ನು ಕತ್ತಲಿಸಿ ಇತರರೊಂದಿಗೆ ಹಂಚಿಕೊಳ್ಳತ್ತಾನೆ. ಹೀಗೆ ಗುಲಾಜಿಯ ಗೊಂಜಲುಗಳು ಆ ಕಾಲದುದ್ದಕ್ಕೂ ಹೊನ ಹೊನಗುಲಾಜಿಗಳು ಬೆಳೆಯಲು ತೈಲಕ ಶಸ್ತೀಯಾಗಿವೆ ಎಂದು ಆತನು ಹೇಳುತ್ತಾನೆ.

ఈ త్యేవు నాపు కంజికొళ్లబముదాద సంగతిగాను అందరే హణ మచ్చు ఆస్తియంతక బిషయిగాళ్ల అణ్ణొందు స్వస్థవాగిల్ల. అదల్లదే దేవరు అదు సిజ ఎందు నమగే భరవసేయన్న కొణ్ణిద్దానె. యీఎను “సీఎపు అశేయువ అంజియిందలే నిష్టమ్ము అశేయువరు” ఎందు హేఇలుత్తానె (లూక్ 6:38). తింగి ఆకును హీగే హేఇలు త్తానె “తెగెదుకొళ్లపుదళ్లింత కొడుపుదే హేజైన భాగ్య” (అప్పోస్తలర కృత్యేగాళు 20:35). హౌలను హీగే బరెయుత్తానె,

ఆదరే స్వల్పవాగి జిత్తువచను హైరమ్మ స్వల్పవాగి కొయ్యువచను; హేజ్జుగి జిత్తువచను హేజ్జుగి కొయ్యువచను ఎందు తింగుకొళ్లల్ల త్తియోబ్బును తన్న తన్న వ్యుదయదళ్ల నించాయిసికొండ త్తకార కొడలా; దుఃఖదిందాగాల బలత్తుర్దదిందాగాల యారు కొడబారు యాకెందరే సంతోషచాగి కొడువచన మేలి దేవలిగే త్రీతియించు. దేవరు సకలవిధవాద దానగాళన్న నిమగే ధారాళవాగి అనుగ్రహినుపుదళ్ల శక్తినాచ్ఛిలింద సీఎపు యావాగ్గలా ఎల్లూ బిషయిగాళ్లయి పలభూణాతే యుళ్లపరాగి సకల సత్యాయిగాళన్న హేరళవాగి మాడువపరాగిరబేఁకు (2 కొలంథ 9:6-8).

## ముత్తాయ

ఎఅండన లుదాకరణేయంద త్రేలేహితరాద నాపుగాళ నాపు హొందిదపుగాళన్న కంజికొళ్లపుదన్న అభావ్యనువాగి బెఱసికొళ్లబేఁకు. ఒబ్బురు హేఇలుపంతే “హేజ్జుగి నాపు కంజికొళ్లబేఁకెందరే త్తిదిన స్వల్ప స్వల్ప కంజికొండతే ఇరబేఁకు” ఎందు హేఇలుత్తారే.

ఎనే ఆగ్గా, నాపు బమువాగి కంజికొళ్లబేఁకాదద్ద నువాతే, తీస్తన సువాతేయే ఆగిదే. బిషకాలయాద ఆ పల్చ మచ్చు నమ్మ హాహగళ మధ్యద తేల నామ్మేగాళన్న నాపు నొలఁఁఁఁఁ:

- హాహపు నమ్మ జిబితదళ్ల బందాగ, కాయిగాళ హాతేయల్ల మరణవచన్న తందకాగే, ఇదు ఆక్రూలక మరణవచన్న తరుత్తదే.
- నమ్మష్టక్కే నావే ఈ హలస్థితిగే పలికారపన్న కుడుకలు అనకాయికరాగు తేపే - త్తవాది మండఱయవరు తమ్మ నాశనక్క అఖుపుదన్న జమ్మ వినన్నా మాడలాల్ల.
- యారు ఆతసేడగే తిరుగికొళ్లత్తురోఎ హిష్టు ఆ విషవచన్న తింగోళిసిద కాగే అవర హాహగాళన్న యీఎనుబిన రక్కపు అఖసి కాకువదు, దేవలిగే నేఁఁఁత.
- నాపు రక్కణేయ భాగిగాగబేఁకేందు దేవరు బయునువపనాగిద్దానె ఎఅండను త్తచాదిముండలయవరన్న హిష్టుతరువల్ల ఒళగొళ్లసిద కాగే. నాపు ఆకున మరణవచన్న మచ్చు ఆకున పునరుత్తానపన్న నంబ బేఁకు (బిల్హాన) (యోఉకాన 3:16) నమ్మ హాహక్కుగి పంచ్చాత్మాపష్ట (లూక్ 13:3) నమ్మ నంజకేయన్న అలకే మాడ (మాత్తాయ 10:32) దిఁక్కాన్నాన హొందబేఁకేందు (మాత్త 16:16) మచ్చ “కొనేయవరేగా” నంజగస్తరాగి జిబినబేఁకు (మాత్తాయ 10:22) ఎందు దేవరు హేఇలుత్తానె.

ಎಲ್ಲಾಂತರ ತಾನು ಹಂಡಿಕೆಂಡಿದ್ದರಲ್ಲ ಎಲ್ಲಾರೂ ನಂತರೆಣಿಸುವುದನ್ನು ಕಂಡು ಹಣಿಸಿದನು. ಅದರಂತೆಯೇ. ನನ್ನ ಸುದಾರೆಯ ಹಂಡಿಕೆಳುಬಿಕೆಯಂದ ನಿನ್ನ ಜೀವಿತವೂ ಅಶೀವರದಿನಲ್ಪಟ್ಟಿದೆ ಎಂದು ತಿಂದಾಗ ಅದಕ್ಕಿಂತ ನಂತರೆಣಕರವಾದ ವಿಷಯವು ಇನ್ನೊಂದಿಲ್ಲ.

### ಉಷ್ಣಾಗಿಳಿ

<sup>1</sup>Adapted from F. W. Krummacher, *Elisha, a Prophet for Our Times* (Grand Rapids, Mich.: Kregel Publications, 1993), 71. <sup>2</sup>ಇದು ನೂಜಿನಲ್ಪಟ್ಟಿಲ್ಲ, ಆದರೆ ಆ ನಮುದಾದಲ್ಲಿ ಇಂಥಾ ಶ್ರಾಧೆನೆಗಳು ಗುಣಮಾಪ್ತಿದ ಅಭಾವದಾಗಿರಬಹುದು. <sup>3</sup>C. F. Keil and F. Delitzch, “1 and 2 Kings,” *Commentary on the Old Testament*, vol. 3, *1 and 2 Kings, 1 and 2 Chronicles, Ezra, Nehemiah, Esther* (Peabody, Mass.: Hendriksen Publishers, 1989), 315. <sup>4</sup>J. J. Robert Vannoy, notes on 2 Kings, *The NIV Study Bible*, ed. Kenneth Barker (Grand Rapids, Mich.: Zondervan Publishing House, 1985), 531. <sup>5</sup>Eleanor Doan, comp., *Speakers Sourcebook* (Grand Rapids, Mich.: Ministry Resources Library, Zondervan Publishing House, 1960), 224.

### ಎಲ್ಲಾಂತರ ನಮಯಿತಳ್ಳ ಸುತ್ತಲೂ ಶಿಖಿದ ಶಿಕ್ಷಣರೂಪಗಳು

ಯಿಂದಾಯಿದ ಅರಸರು	ಇನ್ನೂಯೆಲ್ಲವರ ಅರಸರುಗಳು	ಅರಾಮ್ಯದ ಅರಸರು
ಯೆಶಾಹಾಯ (ಕ್ರಿ.ಪೂ. 873-48)	ಅಹಾಬ (ಕ್ರಿ.ಪೂ. 874-53)	ಬೆನ್ನದದ I (c. ಕ್ರಿ.ಪೂ. 895-60)
ಯೋರಾಹ (ಕ್ರಿ.ಪೂ. 848-41)	ಅಹಜ್ಯ (ಕ್ರಿ.ಪೂ. 853-52)	ಬೆನ್ನದದ II (ಕ್ರಿ.ಪೂ. 860-42)
ಅಹಜ್ಯ (ಕ್ರಿ.ಪೂ. 841)	ಯೋಕೆಂಣರಾಹ/ಯೋರಾಹ (ಕ್ರಿ.ಪೂ. 852-41)	ಹಾಜಾಯೀಲ (ಕ್ರಿ.ಪೂ. 842-798)
ಅಹಜ್ಯ (ಕ್ರಿ.ಪೂ. 841-35)	ಜೀಂಹು (ಕ್ರಿ.ಪೂ. 841-14)	
ಯೋರಾಶ (ಜೀಂಹು) (ಕ್ರಿ.ಪೂ. 835-796)	ಯೆಹೆಂಯಾರ್	
	ಅಹಜ್ಯ (ಕ್ರಿ.ಪೂ. 814-798)	
	ಯೋರಾಶ (ಜೀಂಹು) (ಕ್ರಿ.ಪೂ. 798-783)	
		(ಅಲ್ಲಿನ ದಿನಾಂಕಗಳು ಅಂದಾಜಿಸಿ ಹೇಳಲ್ಪಟ್ಟವುಗಳು. ಕಿಂತ ಹಾರ್ಡಿಂಗಲ್ಲಿ ಬೆನ್ನದದನು ಬೆನ್ನದದನೇ ಆಗಿದ್ದಾನೆ.)